

ಹೊಸದುಗ್ರ ತಾಲೂಕಿನ ಮತ್ತೊಡು ಪಾಠೀಗಾರರು: ಒಂದು ಅಧ್ಯಯನ

ದಿನೇಶ್ ಕುಮಾರ್ ಪಿ.ಎನ್¹

ಪೀಠಿಕೆ

ಚಿತ್ರದುಗ್ರ ಜಿಲ್ಲೆಯ ಪ್ರದೇಶ ಅಳ್ವಿಕೆ ಪ್ರಾಚೀನ ಕಾಲವೆಂದು ಅನೇಕ ಪುರಾವೆಗಳು ಸಾರುತ್ತವೆ. ಈ ಪ್ರದೇಶದಲ್ಲಿ ವಿಜಯನಗರದ ಪತನದ ನಂತರ ಅನೇಕ ಪಾಠೀಪಟ್ಟಗಳು ಸ್ವತಂತ್ರರಾಗಿ ತಮ್ಮ ತಮ್ಮ ಸ್ಥಳೀಯ ಪ್ರದೇಶಗಳಿಗೆ ಅವರೇ ರಾಜರುಗಳಿಂದು ಆಳ್ವಿಕೆ ನಡೆಸಿದರು. ಇವರು ತಮ್ಮದೇ ಆದ ದೇಶಿಯ ಶೈಲಿಯ ದೇವಾಲಯಗಳು, ಕೆರೆಕಟ್ಟೆಗಳು, ಕಲ್ಯಾಣಿಗಳನ್ನು ನಿರ್ಮಿಸಿದ್ದಾರೆ. ಅವುಗಳು ಇಂದಿಗೂ ಸ್ವಾರಕ್ಷಗಳಾಗಿ ಉಳಿದಿವೆ. ಚಿತ್ರದುಗ್ರ ಜಿಲ್ಲೆಯ ಹೊಸದುಗ್ರ ತಾಲೂಕಿನ ಮತ್ತೊಡು ಪ್ರದೇಶವು ಕಂಡು ಬರುತ್ತದೆ. ಮತ್ತೊಡನ್ನು ಶಾಸನಗಳಲ್ಲಿ ಉಲ್ಲೇಖಿಸಿರುವಂತೆ ಮತ್ತಿನಡು, ಮತ್ತಿನಡು, ಮತ್ತೊಡು ಜಾನಪದದಲ್ಲಿ ಮತ್ತಿವಂತರ ನಾಡು, ಮತ್ತೆದೆಯರ ನಾಡು, ಎಂಬುದಾಗಿ ಕರೆಯಲಾಗುತ್ತದೆ. ಈ ಪ್ರದೇಶವು ಬೂದಿಹಾಳು ಪಾಠೀಗಾರ ಸಿರುಮು ನಾಯಕನ ಅವಸಾನದ ನಂತರ ಕ್ರಿ.ಶ 1604 ರಿಂದ 1776 ರವರೆಗೆ ಸುಮಾರು 175 ವರ್ಷಗಳ ಕಾಲ ಮತ್ತೊಡಿನಲ್ಲಿ ಪಾಠೀಗಾರರು ಆಳಿದ್ದಾರೆಂದು ಮೇಕೆಂಜಿ ದಾಖಿಲೆಗಳಿಂದ ಹಾಗೂ ಹೊಳಳ್ಳಿರೆ ಮತ್ತು ಹಿರಿಯೂರುಗಳಲ್ಲಿ ದೋರೆತಿರುವ ಶಾಸನಗಳಿಂದ ತಿಳಿದುಕೊಳ್ಳಬಹುದಾಗಿದೆ.

ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿ

ಪ್ರಸ್ತುತ ಅಧ್ಯಯನದಲ್ಲಿ ಚಿತ್ರದುಗ್ರ ಜಿಲ್ಲೆಯ ಹೊಸದುಗ್ರ ತಾಲೂಕಿನ ಪಾಠೀಯ ಪಟ್ಟಗಳಲ್ಲಿ ಪ್ರಮುಖವಾದ ಮತ್ತೊಡು ಪಾಠೀಗಾರರನ್ನು ಕುರಿತು ವಿಮರ್ಶಿಸಲಾಗಿದೆ. ಮತ್ತೊಡು ಪಾಠೀಗಾರರ ಆಡಳಿತದ ಜೀವನ ಶೈಲಿ, ಕರಕುಶಲ ಕಲೆ ಅಂದಿನ ಸಾಮಾಜಿಕ ನೆಲೆಗಟ್ಟಿ ಮತ್ತು ಧರ್ಮವನ್ನು ವಿಶ್ಲೇಷಿಸಲಾಗಿದೆ. ಮತ್ತೊಡು ಪಾಠೀಗಾರರ ಕಾಲದ ಆಡಳಿತಕೊಳಪಟ್ಟ ಪ್ರದೇಶಗಳು ಪ್ರಸಕ್ತ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಅಧ್ಯಯನದ ವಿಧಾನ

ಪ್ರಸ್ತುತ ಸಂಶೋಧನಾ ಕ್ರಮವು ಸೂಕ್ಷ್ಮ ಸ್ಥರವಾಗಿದ್ದು, ಐತಿಹಾಸಿಕ ಮತ್ತು ಕ್ಷೇತ್ರಕಾರ್ಯ ವಿಧಾನಗಳನ್ನು ಅನುಸರಿಸಿ ಮತ್ತೊಡು ಪಾಠೀಗಾರರ ಮೂಲ, ಆಳ್ವಿಕೆ, ಆಡಳಿತ ಕ್ರಮ, ಯುದ್ಧಗಳು ಸೇರಿದಂತೆ ಇತರ ಮಾಹಿತಿಯನ್ನು ಸಂಗ್ರಹಿಸಿ ಅದರ ಮೂಲಕ ಮತ್ತೊಡಿನ ಇತಿಹಾಸವನ್ನು ಪರಿಚಯಿಸಲು

¹ ಸಂಶೋಧನಾ ವಿದ್ಯಾರ್ಥಿ, ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಪ್ರಾಂತೀಯ ವಿಶ್ವವಿದ್ಯಾಲಯ, ತುಮಕೂರು

ಪ್ರಯತ್ನಿಸಲಾಗಿದೆ. ಈ ಸಂಶೋಧನೆಯಲ್ಲಿ ಪಾಠೀಪಟ್ಟವಿನ ಅಭಿವೃದ್ಧಿ ಮತ್ತು ಅವನತಿಯನ್ನು ಕುಲಂಕಷಣಾಗಿ ಮುದುಕುವ ಪ್ರಯತ್ನ ಮಾಡಲಾಗಿದೆ. ಪ್ರಸ್ತುತ ಅಧ್ಯಯನಕ್ಕೆ ಪ್ರಾಥಮಿಕ ಆಕರ್ಗಳ ಜೊತೆಗೆ ಅನುಷಂಗಿಕ ಆಕರ್ಗಳನ್ನು ಬಳಸಿಕೊಂಡು ಮಾಹಿತಿ ಸಂಗ್ರಹಿಸಿ ವಿಶೇಷಿಸಲಾಗಿದೆ.

ಮತ್ತೊಡು ಪಾಠೀಗಾರರ ಮನೆತನದ ಮೂಲ ಪುರಷ ಗಿರಿಯಪ್ಪನೆಂದು ಈತನ ಮಗ ದೊಡ್ಡಳಿಂಗವನ ಮಗ ಸಂಗಪ್ಪ ಈತನ ಮಗ ಹಾಲಪ್ಪ ಈತನ ಮಕ್ಕಳು ಸಿದ್ದರಾಮ ಮತ್ತು ದೊಡ್ಡಣಿ ಮತ್ತೊಡು ಸೀಮೆಯನ್ನು ಆಳಿದರನ್ನಾಗಿದೆ. ಇವರು ಬೇಡರಾಗಿದ್ದ ಏರ್ಶೈವ್ ಧರ್ಮವನ್ನು ಅನುಸರಿಸುತ್ತಿದ್ದರು.

ಮೊದಲೇ ಹೇಳಿದ ಹಾಗೇ ಮತ್ತೊಡು ಪಾಠೀಗಾರ ಮೂಲ ಪುರಷ ಗಿರಿಯಪ್ಪ ನಾಯಕ ಇತನ ತಂದೆ ತಿಮ್ಮಿಳನಾಯಕ ತಾಯಿ ಲಕ್ಷ್ಮಿಪ್ಪ ಮೂಲತಃ ತುಂಬಾ ಬಲಶಾಲಿಯಾದ ಬೇಡರ ಪಡೆ ಕಟ್ಟಿಕೊಂಡು ಮತ್ತೊಡಿನಲ್ಲಿ ಆಳಿಕೆ ನಡೆಸುತ್ತಿದ್ದನು. ಒಮ್ಮೆ ಗಿರಿಯಪ್ಪ ನಾಯಕ ಪೆನುಗೊಂಡಗೆ ಹೋಗಿದ್ದಾಗ ಮದವೇರಿದ ಆನೆಯ ಹಾವಳಿಯನ್ನು ಅಡಗಿಸಿದ್ದರಿಂದ ಪೆನುಗೊಂಡೆಯ ಅರಸ ಶ್ರೀ ಶ 1604 ರಲ್ಲಿ ಆನೆ. ಕುದುರೆ, ಪಲ್ಲಕ್ಕಿಂತ ಮುಂತಾದ ಕಾಣಿಕೆಯನ್ನು ಕೊಟ್ಟು 9000 ಪಗೋಡ ಆದಾಯವುಳ್ಳ ಲಕ್ಷ್ಮಿಪ್ಪನಹಳ್ಳಿಯೂ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ಜಹಗೀರಿಯಾಗಿ ಕೊಟ್ಟು ಪಾಠೀಗಾರ ಎಂಬ ಬಿರುದು ನೀಡಿ ಗೌರವಿಸಿದ್ದನು ಮತ್ತು ಇವನ ಅನೇಕ ಸಾಹಸಗಳಿಂದ ಸಾಮ್ರಾಜ್ಯವನ್ನು ಶತ್ರುಗಳಿಂದ ರಕ್ಷಿಸಿ ಪೆನುಗೊಂಡೆಯ ವೆಂಕಟಪತಿರಾಯನ ಮೆಚ್ಚುಗೆಯನ್ನು ಗಳಿಸಿಕೊಂಡನು.

ಗಿರಿಯಪ್ಪ ನಾಯಕನ ನಂತರ ಇವನ ಮಗ ದೊಡ್ಡಳಿಂಗವನ ಮತ್ತು ಮೊಮ್ಮೆಗೆ ಹಾಲಪ್ಪನಾಯಕರು ಈ ಮತ್ತೊಡು ಪ್ರದೇಶವನ್ನು ಆಳಿದರು. ಇವರ ಬಗ್ಗೆ ಇವರ ಕಾಲದಲ್ಲಿ ಯಾವುದೇ ಶಾಸನಗಳಾಗಲೀ, ದಾಖಿಲೆಗಳಾಗಲೀ ಅಸ್ವಾಸ್ತಿ. ಇವನ ಮರಿ ಮಗನಾದ 2ನೇ ದೊಡ್ಡಳಿಂಗ ನಾಯಕನ ಕಾಲದ ಶ್ರೀ ಶ 1673 ಒಂದು ದಾನ ಶಾಸನ ದೊರೆತಿವೆ. ಮತ್ತೊಂದು ಶಾಸನದಲ್ಲಿ ಕ್ಷೋರಿಕರಿಗೆ ತೆರಿಗೆಯಿಂದ ವಿನಾಯಿತಿ ನೀಡಿದ್ದರೆಂದು ಉಲ್ಲೇಖಿಸಲಾಗಿದೆ. ಇದರಿಂದ 2ನೇ ದೊಡ್ಡಳಿಂಗ ನಾಯಕನಿಗೆ ಚಿನ್ನದ ಗಿರಿಯಪ್ಪ ಮತ್ತು ಸಂಗಪ್ಪ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಎರಡನೇ ದೊಡ್ಡಳಿಂಗ ನಾಯಕನ ಮರಣ ನಂತರ ಸಂಗಪ್ಪ ಆಳಿದನೆಂದು ಶಾಸನಗಳಿಂದ ತಿಳಿದು ಬರುತ್ತದೆ ಸಂಗಪ್ಪನು ಉದಾರ ಗುಣದವನಾಗಿದ್ದು ಅನೇಕ ದಾನ ದತ್ತಿಗಳನ್ನು ನೀಡಿ ದಾನ ಶೂರನೆಂಬ ಬಿರುದನ್ನು ಪಡೆದಿದ್ದನು. ಈತ ತನ್ನ ಶೌರ್ಯ ಪರಾಕ್ರಮಗಳಿಂದಾಗಿ ಶ್ರೀರಂಗಪಟ್ಟಣದ ಆಸ್ಥಾನಿಕರ ಮೆಚ್ಚಿಗೆ ಪಡೆದಿದ್ದನು. ಸಂಗಪ್ಪ ನಾಯಕನಿಗೆ ಹಾಲಪ್ಪ ನಾಯಕ ನೆಂಬ ಮಗನಿದ್ದು ಇವನ ಆಡಳಿತ ಉನ್ನತ ಸ್ಥಿತಿಯಲ್ಲಿತ್ತು. ಈತ ಏರ್ಶೈವ್ ಧರ್ಮವನ್ನು ಸ್ವೀಕರಿಸಿ ಲಿಂಗವನ್ನು ಧರಿಸಿ ಮತ್ತೊಡುನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸುತ್ತ ಕೊಟ್ಟೆ ನಿರ್ಮಿಸಿ ಕೊಟ್ಟೆಯ ಸುತ್ತಲೂ ಕೊತ್ತಲ್ಕಳ, ಅರಮನೆ ಮಹಾದ್ವಾರ, ಮುಖ್ಯ ಅಧಿಕಾರಿಗಳು ವಾಸಿಸಲು ಮನೆಗಳು, ಹಾಗೂ ದೇವಾಲಯಗಳು, ಕರೆಗಳು ಮತ್ತು ಬ್ರಾಹ್ಮಣರಿಗೆ ಅಗ್ರಹಾರ ಮತ್ತು ಮತ್ತಗಳನ್ನು ಕಟ್ಟಿಸಿದ್ದರು.

ಶ್ರೀ ಶ 1707 ರಲ್ಲಿ ಶ್ರೀ ಮುರುಗೇ ಸ್ವಾಮಿಗಳಿಗೆ ಮತವನ್ನು ನಿರ್ಮಿಸಿಕೊಟ್ಟಿರು. ಶ್ರೀ ಶ 1736 ರಲ್ಲಿ ತನ್ನ ಹಿರಿಯರು ಸಾಫಿಸಿದ ‘ಗಂಜಿಗೆರೆ’ ಅಗ್ರಹಾರವನ್ನು ಹಾಗೂ ಕರೆಯನ್ನು ಜೀಜೋಽದ್ವಾರ ಮಾಡಿ ಗಂಜಿಗೆರೆ ಅಗ್ರಹಾರವನ್ನು ‘ನರಸಾಮರ’ ಎಂದು ನಾಮಕರಣ ಮಾಡಿದನು. ಈತನ ಪತ್ತಿ ನಾಗ ಕೆಂಚಾಂಬೆ ಇದ್ದಳು

ಎಂಬುದು ಮತ್ತೊಂದು ಶಾಸನದಿಂದ ತಿಳಿದು ಬರುತ್ತದೆ. ಹೀಗಾಗಿ ಸಂಗಪ್ಪ ನಾಯಕನಿಗೆ ದೊಡ್ಡಣಿ, ಸಿದ್ದರಾಮಪ್ಪ ಮತ್ತು ಸಂಗಪ್ಪ ಎಂಬ ಮೂರು ಗಂಡು ಮಕ್ಕಳಿದ್ದರು, ದೊಡ್ಡಣಿನನ್ನು ಹಾಲಪ್ಪ ನಾಯಕನೆಂದು ಅವನ ತಮ್ಮ ಸಿದ್ದರಾಮಪ್ಪನನ್ನು ಸಿದ್ದಪ್ಪ ನಾಯಕನೆಂದು ಕರೆಯಲಾಗಿದೆ. ದೊಡ್ಡಣಿ ಹಿರಿಯ ಮಗ ಆದರೆ ಎರಡನೇ ಮಗ ಸಿದ್ದಪ್ಪ ನಾಯಕ ಪರಾಕ್ರಮಿಯಾಗಿದ್ದ ಕಾರಣ ಅವನಿಗೆ ಪಟ್ಟವಾಯಿತು. ಇದರಿಂದ ಬೇಸರಗೋಂಡ ಹಿರಿಯ ಮಗನಾದ ದೊಡ್ಡಣಿನು ತನಗೆ ಪಟ್ಟಾಧಿಕಾರ ಹೊಡಿಸಬೇಕೆಂದು ಚಿತ್ರದುಗ್ರಾಹಿತ ಪಾಳೇಗಾರ ಹಿರಿ ಮದಕರಿನಾಯಕನ ಸಹಾಯ ಕೋರಿದನು. ಈ ಸಂಧಿಯನ್ನು ಕಾಯುತ್ತಿದ್ದ ಚಿತ್ರದುಗ್ರಾಹಿತ ಪಾಳೇಗಾರ 3000 ಪಗೋಡ ಕೊಡಬೇಕೆಂದು ಷರತ್ತಿನ ಮೇಲೆ ಸಹಾಯ ಮಾಡಲು ಒಟ್ಟಿಕೊಂಡು, ಮತ್ತೊಡಿನ ಮೇಲೆ ದಾಳಿ ಮಾಡಿ ಮತ್ತೊಡು ಪಾಳೇ ಪಟ್ಟನ್ನೇ ಹಾಲಪ್ಪ ನಾಯಕ (ದೊಡ್ಡಣಿ) ನಿಗೆ ಹೊಡಿಸಿಕೊಟ್ಟು ಸಿದ್ದಪ್ಪ ನಾಯಕನನ್ನು ಸೇರೆ ಹಿಡಿದು ಚಿತ್ರದುಗ್ರಾಹಿತಲಿಟ್ಟಿನು.

ಹಿರೆಮದಕರಿನಾಯಕನ ಮತ್ತಿ ದೇಮುಮ್ಮೆ ಸೇರೆಯಲ್ಲಿದ್ದ ಸಿದ್ದಪ್ಪ ನಾಯಕನನ್ನು ಮೋಹಿಸಿದಳು ನಂತರ ಆಕೆಗೆ ಲಿಂಗಾಧಾರಣೆಯನ್ನು ಮಾಡಿಸಿ ಸಿದ್ದಪ್ಪ ನಾಯಕನಿಗೆ ವಿವಾಹ ಮಾಡಿಕೊಟ್ಟು ಮತ್ತೊಡು ಪಾಳೇಪಟ್ಟನ್ನು ಮನಃ ಸಿದ್ದಪ್ಪ ನಾಯಕನಿಗೆ ಕೊಟ್ಟಿನು. ಹೀಗಾಗಿ ಮತ್ತೊಡು ಚಿತ್ರದುಗ್ರಾಹಿತ ಪಾಳೇಗಾರರ ಆಧೀನ ವಾಯಿತು ಸಿದ್ದಪ್ಪ ನಾಯಕನು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಎಂಬುಂದಕ್ಕೆ ಶಾಸನಗಳೇ ಆಧಾರ. ಇವನಿಗೆ ನಾಲ್ಕನೇ ಹಾಲಪ್ಪ ನಾಯಕ ತಮ್ಮ ಮೂರನೇ ಸಂಗಪ್ಪ ನಾಯಕ ಮತ್ತು ನಾಲ್ಕನೇ ದೊಡ್ಡಳ ನಾಯಕ ಎಂಬ 3 ಮಕ್ಕಳಿದ್ದರು ನಾಲ್ಕನೇ ಹಾಲಪ್ಪ ನಾಯಕನು ತನ್ನ ತಂದೆಯ ನಂತರ ಮತ್ತೊಡು ಪಾಳೇಗಾರನಾದನು. ಇವನು ಸಂಸ್ಕೃತದಲ್ಲಿ ಪಂಡಿತನಾಗಿದ್ದು ಕಾವ್ಯಗಳನ್ನು ರಚಿಸಿದ್ದನು. ಚಿತ್ರದುಗ್ರಾಹಿತ ಪಾಳೇಗಾರನ ಮಗಳನ್ನು ವಿವಾಹವಾಗಿದ್ದನು ಆಗ ಚಿತ್ರದುಗ್ರಾಹಿತ ಪಾಳೇಗಾರ ರಾಜ ಮದಕರಿ ನಾಯಕನು ಮತ್ತೊಡು ಪಾಳೇಗಾರರು ಮೊದಲು ನೀಡುತ್ತಿದ್ದ 3000 ಸಾವಿರ ಪಗೋಡಗಳ ಕಟ್ಟವನ್ನು ಏರಿಸಿ 4000 ಪಗೋಡಗಳನ್ನು ಮಾಡಿದನು.

ಅದು ಕೊಡಲು ತನ್ನಿಂದ ಸಾಧ್ಯವಿಲ್ಲವೆಂದು ನಾಲ್ಕನೇ ಹಾಲಪ್ಪ ನಾಯಕನು ಹೇಳಿದಾಗ. ರಾಜ ಮದಕರಿ ನಾಯಕನು ಮತ್ತೊಡು ಪಾಳೇಪಟ್ಟನ ಲೆಕ್ಕ ಪತ್ರಗಳನ್ನು ಪರಿಶೀಲಿಸಿ 4000 ಅಸಾಧ್ಯವೆಂದು ತಿಳಿದುಕೊಂಡು ಮೇಲೆ 3000 ಪಗೋಡಗಳ ಕಟ್ಟವನ್ನೇ ಒಟ್ಟಿಕೊಂಡನು.

ಹೈದರಾಲಿಯ ಪ್ರಥಮ ಬಾರಿಗೆ 1777 ರಲ್ಲಿ ಚಿತ್ರದುಗ್ರಾಹಿತ ಮುತ್ತಿಗೆ ಹಾಕಿದ್ದಾಗ ಹಾಲಪ್ಪ ನಾಯಕನು ಹೈದರಾಲಿಗೆ ಸಹಾಯ ಮಾಡವಂತೆ ಒತ್ತಾಯ ಬಂದಿತ್ತು. ಬೂದಿಹಾಳ ಪ್ರದೇಶದಲ್ಲಿ ನಡೆದ ಈ ಯುದ್ಧದಲ್ಲಿ ಹೈದರಾಲಿಯ ಸೋತು ಚಿತ್ರದುಗ್ರಾಹಿತವೊಡನೆ ಸಂದಿಯನ್ನು ಮಾಡಿಕೊಳ್ಳಲು, ನಾಲ್ಕನೇ ಹಾಲಪ್ಪ ನಾಯಕನು ಓಡಿ ಹೋದನು. ಚಿತ್ರದುಗ್ರಾಹಿತ ಮತ್ತೊಡು ಆಕ್ರಮಿಸಿ ಲಾಟಿ ಮಾಡಿ ನಾಲ್ಕನೇ ಹಾಲಪ್ಪ ನಾಯಕನನನ್ನು ಸೇರೆ ಹಿಡಿದರು. ಶ್ರೀ ಶ 1779 ರಲ್ಲಿ ಹೈದರಾಲಿಯ ಚಿತ್ರದುಗ್ರಾಹಿತ ಮೇಲೆ ಮತ್ತೆ ಯುದ್ಧ ಮಾಡಲು ಮದಕರಿ ನಾಯಕ ಸೋತು ಸೇರೆ ಸಿಕ್ಕನು ಚಿತ್ರದುಗ್ರಾಹಿತ ಪತನವಾಗಲು ನಾಲ್ಕನೇ ಹಾಲಪ್ಪ ನಾಯಕ ಸೇರೆಯಿಂದ ಮುಕ್ತನಾದರೂ ಮತ್ತೊಡಿನ ರಾಜ್ಯ ಇವನಿಗೆ ಸಿಗಲಿಲ್ಲ ಬದಲಿಗೆ ಮತ್ತೊಡು ಮೈಸೂರು ಸಂಸ್ಥಾನಕ್ಕೆ ಸೇರಿಕೊಂಡಿತ್ತು ಹೈದರಾಲಿಯಿಂದ ಅಲ್ಕಿಸಲ್ಪಟ್ಟ ನಾಲ್ಕನೇ ಹಾಲಪ್ಪ ನಾಯಕನು

ಹಾಗಲವಾಡಿಗೆ ಹೋಗಿ ಅನೇಕ ವರ್ಷಗಳ ಕಾಲ ಅಲ್ಲೇ ವಾಸವಾಗಿದ್ದು ನಂತರ ಮತ್ತೆ ಮತ್ತೊಡಿಗೆ ಹಿಂದಿರುಗಿದನು ಮತ್ತೊಡಿನಲ್ಲಿ ಬಡತನದಲ್ಲಿ ಜೀವಿಸುತ್ತಿದ್ದನು. ವಯಸ್ಸಾದ ಮೇಲೆ ಮರಣ ಹೊಂದಿದ್ದನು. ಅವನಿಗೆ ಮಕ್ಕಳಿರಲಿಲ.

ಮತ್ತೊಡು ಪಾಠೀಗಾರರ ವಂಶಾವಳಿ ಇಂತಿದೆ.

ತಿಮ್ಮಳನಾಯಕ ಮತ್ತು ಲಕ್ಷ್ಮಣ

ಗಿರಿಯಪ್ಪ ನಾಯಕ

ದೊಡ್ಡಳ ನಾಯಕ

ಹಾಲಪ್ಪ ನಾಯಕ

ದೊಡ್ಡಳ ನಾಯಕ-11

ಚಿನ್ನದಗಿರಿಯಪ್ಪ ನಾಯಕ

ಸಂಗಪ್ಪ ನಾಯಕ I

ಹಾಲಪ್ಪ ನಾಯಕ II

ದೊಡ್ಡಳನಾಯಕ

ಸಂಗಪ್ಪ ನಾಯಕ II

(ಹಾಲಪ್ಪ ನಾಯಕ III)

(ಸಿದ್ದರಾಯಪ್ಪ ನಾಯಕ)

ಹಾಲಪ್ಪನಾಯಕ IV

ಸಂಗಪ್ಪ ನಾಯಕ III

ದೊಡ್ಡಳ ನಾಯಕ IV

ಉಪಃಂಹಾರ

ಮತ್ತೊಡು ಪಾಠೀಗಾರರ ಆಳ್ಳಿಕೆಯ ಅವಧಿ ಕಡಿಮೆಯಿದ್ದರೂ ಯುದ್ಧಗಳನ್ನು ಹೆಚ್ಚಿಗೆಯಲ್ಲದೆ ಶಾಂತಿಯುತವಾಗಿ ಇತ್ತೆಂದು ಹೇಳಬಹುದು. ಮತ್ತೊಡು ಪಾಠೀಗಾರರು ತಮ್ಮ ಅಧಿಕಾರ ಅವಧಿಯಲ್ಲಿ ಕೃಷಿ. ಕುಶಲ ಕಲೆ ವ್ಯಾಪಾರ ಉದ್ಯಮಗಳಿಗೆ ಮೌಲ್ಯಾಖ ನೀಡಿದ್ದನು. ಇವರ ಕಾಲದಲ್ಲಿ ವೃತ್ತಿ ತೆರಿಗೆಗಳನ್ನು ಜಾರಿಗೆ ತಂದಿದ್ದರು. ಮತ್ತೊಡು ಕಪ್ಪು, ಕೆಂಪು, ನೀಲಿ, ಹಸಿರು ಹಾಗೂ ಹಳದಿ ಬಣ್ಣಗಳ ಗಾಜಿನ ಬಳಿಗಳಿಗೆ ಹೆಸರು ವಾಸಿಯಾಗಿತ್ತು.

ಹೀಗೆ ಹೊಸದುಗ್ರ ತಾಲೂಕಿನ ಬಯಲು ಸೀಮೆಯ ಪ್ರದೇಶವಾದ ಮತ್ತೊಡಿನಲ್ಲಿ ಏಳಿಗೆಗೆ ಬಂದ ಮತ್ತೊಡುನ್ನು ಶ್ರೀಮಂತಗೋಳಿಸಿ ವೈಭವಯುತವಾಗಿ ವಂಶ ಪಾರಂಪರ್ಯವಾಗಿ ಅಧಿಕಾರ ನಡೆಸಿ ತಮ್ಮದೇ ಆದ ಸ್ಥಳೀಯ ಜನಪದ ಶೈಲಿಯ ಕಲೆಗಳನ್ನು ಅಭಿವೃದ್ಧಿಪಡಿಸಿ, ಕನಾಂಟಕದ ಇತಿಹಾಸದಲ್ಲಿ ಪಾಠೀಗಾರರಲ್ಲಿ ಅಮರ ನಾಯಕರಾಗಿದ್ದಾರೆ. ಆದರೆ ಅಂದು ಮತ್ತೊಡು ಕೋಟಿ ನಾಶವಾಗಿದ್ದು, ಇದರ ಅವಶೇಷಗಳನ್ನು ಕಾಣಬಹುದಾಗಿದೆ.

ಪರಾಮರ್ಶನ ಗ್ರಂಥಗಳು

- ಲಕ್ಷ್ಮೀ ತೆಲಗಾವಿ (2009). ವಿಜಯ ನಗರದ ಅಮರ ನಾಯಕರು ಮತ್ತು ಪಾಠೇಗಾರರು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.
- ರ್ಯಾಸ್ ಬಿ.ಎಲ್ (1903). ಚಿತ್ರದುರ್ಗ ಜಿಲ್ಲೆಯ ಶಾಸನಗಳು. ಇಂಗ್ಲಿಷ್ ಸಂ 11.
- ರ್ಯಾಸ್ ಬಿ.ಎಲ್ (1903). ತುಮಕೂರು ಜಿಲ್ಲೆಯ ಶಾಸನಗಳು ಇಂಗ್ಲಿಷ್ ಸಂ 12.
- ರ್ಯಾಸ್ ಬಿ.ಎಲ್ (1903). ಕಡೂರು(ಚಿಕ್ಕಮಗಳೂರು ಜಿಲ್ಲೆ) ಶಾಸನಗಳು ಇಂಗ್ಲಿಷ್ ಸಂ 06.
- ಶೈಲಜ ಬಿ.ಎಂ ಮತ್ತು ಗಂಗಾನಾಯ್ಯ ಕೆ.ಎನ್ (2012). ಪಾಠೇಗಾರರ ಶಾಸನ ಸಂಪುಟ -1. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ಏ.ವಿ, ಮೈಸೂರು.
- ಶ್ರೀಮಲ ಸಿ.ಆರ್. (2017). ಮೂರ್ಚ ಕನಾಟಕದ ಪಾಠೇಗಾರರು: ಒಂದು ಅಧ್ಯಯನ. ನವ ಕನಾಟಕ ಪ್ರಕಾಶನ, ಬೆಂಗಳೂರು.
- ವಿರೋಪಾಕ್ಷ ಮೂರಜಾರಹಳ್ಳಿ (2002). ಚಿತ್ರದುರ್ಗ ಜಿಲ್ಲೆಯ ಬುಡಕಟ್ಟು ವೀರರು. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.
- ಯೋಗಿಶ್ವರಪ್ಪ ಡಿ.ಎನ್ (2009). ಮಧ್ಯಕಾಲೀನ ಕನಾಟಕದ ಪಾಠೇಗಾರರು. ಪ್ರಗತಿ ಗ್ರಂಥಕ್ಕೆ, ಬೆಂಗಳೂರು.